

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, ಮಲ್ಲೇಶ್ವರಂ, ಬೆಂಗಳೂರು-560003
KARNATAKA SCHOOL EXAMINATION AND ASSESSMENT BOARD

Malleshwaram, Bengaluru-560003

ಪ್ರಥಮ ವರ್ಷದ ಡಿ.ಇಎಲ್.ಇಡಿ. ಪೂರಕ ಪರೀಕ್ಷೆ, ಜನವರಿ, 2025

First Year D.El.Ed. Supplementary Exam, January, 2025

Subject / ವಿಷಯ	: Communication Skills in English ಇಂಗ್ಲಿಷ್ ಸಂವಹನಾ ಕೌಶಲಗಳು
Date of Exam. / ಪರೀಕ್ಷೆಯ ದಿನಾಂಕ	: 06.01.2025
Maximum Marks / ಗರಿಷ್ಠ ಅಂಕಗಳು	: 25
Duration of Exam / ಪರೀಕ್ಷೆ ಅವಧಿ	: 1 hour 30 minutes / 1 ಗಂಟೆ 30 ನಿಮಿಷಗಳು
Time / ಸಮಯ	: 10.00 AM to 11.30 AM.

ಅಭ್ಯರ್ಥಿಗಳಿಗೆ ಸಾಮಾನ್ಯ ಸೂಚನೆಗಳು / General Instructions to the Candidates :

1. ಅಭ್ಯರ್ಥಿಗಳು ತನ್ನ ನೋಂದಣಿ ಸಂಖ್ಯೆಯನ್ನು ಪ್ರವೇಶ ಪತ್ರದಲ್ಲಿ ಮುದ್ರಿಸಿರುವಂತೆಯೇ ಉತ್ತರ-ಪುಸ್ತಿಕೆಯಲ್ಲಿ ನೀಡಿರುವ ನಿಗದಿತ ಸ್ಥಳದಲ್ಲಿ ಸಪ್ಪವಾಗಿ ಬರೆಯಿರಿ.
Candidates should write their Register Number on the Answer Booklet as printed in their admission ticket.
2. ಅಭ್ಯರ್ಥಿಗಳು ಹೆಚ್ಚುವರಿ ಉತ್ತರ ಹಾಳೆಗಳನ್ನು ಪಡೆದಲ್ಲಿ ಉತ್ತರ ಹಾಳೆಗಳ ಮುಖಪುಟದ ಮೇಲಿನ ನಿಗದಿತ ಸ್ಥಳದಲ್ಲಿ ಮುಖ್ಯ ಉತ್ತರ-ಪುಸ್ತಿಕೆಯ ಕ್ರಮ ಸಂಖ್ಯೆಯನ್ನು ಬರೆಯತಕ್ಕದ್ದು.
Candidates should write their Main Answer Booklet Number on the additional answer sheets in the space provided.
3. ಅಭ್ಯರ್ಥಿಗಳು ನಿಗದಿಪಡಿಸಿದ ಸ್ಥಳವನ್ನು ಹೊರತುಪಡಿಸಿ ಇನ್ನಿತರೇ ಯಾವುದೇ ಪುಟಗಳಲ್ಲಿ ನೋಂದಣಿ ಸಂಖ್ಯೆ, ಗುರುತು ಹಾಗೂ ಚಿಹ್ನೆ ಇನ್ನಿತರ ಯಾವುದೇ ಮಾಹಿತಿಗಳನ್ನು ಬರೆಯಬಾರದು. ಒಂದು ವೇಳೆ, ಈ ಬಗೆಯ ಯಾವುದೇ ಮಾಹಿತಿಗಳನ್ನು ಉತ್ತರ-ಪುಸ್ತಿಕೆಯಲ್ಲಿ ಬರೆದ ಪಕ್ಷದಲ್ಲಿ ಅಂತಹ ಉತ್ತರ-ಪುಸ್ತಿಕೆಯನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ.
Candidates should not write Register Number, mark, sign or any other information in the Answer Booklet except in the specified place. In case, it is found any information in the sheets of the answer scripts such answer scripts will not be considered for evaluation.
4. ಪರೀಕ್ಷಾ ಸಮಯದಲ್ಲಿ ಅಭ್ಯರ್ಥಿಯು ಪರೀಕ್ಷಾ ಅವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಲ್ಲಿ ಹಾಗೂ ಪರೀಕ್ಷಾ ಸೂಚನೆಗಳನ್ನು ಉಲ್ಲಂಘಿಸಿದ್ದಲ್ಲಿ ಅಂತಹ ಅಭ್ಯರ್ಥಿಯ ವಿರುದ್ಧ ಪರೀಕ್ಷಾ ನಿಯಮಾನುಸಾರ ಶಿಸ್ತು ಕ್ರಮಕ್ಕೆ ಗುರಿಪಡಿಸಲಾಗುವುದು ಮತ್ತು ಅಂತಹ ಅಭ್ಯರ್ಥಿಯ ಉತ್ತರ-ಪುಸ್ತಿಕೆಯನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ.
Candidate found to be indulging in malpractice during examination and violating examination instructions, action will be taken against such candidate as per the examination rules and his/ her Answer Booklet will not be considered for evaluation.
5. ಉತ್ತರ ಬರೆಯಲು ಕಪ್ಪು / ನೀಲಿ ಶಾಯಿಯ ಬಾಲ್ ಪಾಯಿಂಟ್ ಪೆನ್ ಮಾತ್ರ ಉಪಯೋಗಿಸತಕ್ಕದ್ದು.
Use black / blue ball point pen only to write the answers.

- Note : (i) Read the questions carefully and follow the instructions.
(ii) Answer all the questions given below.

1. (a) Transcribe the following words **(2 × ½=1)**

- (i) but
- (ii) Caught

(b) Identify the following words **(2 × ½=1)**

- (i) /zu:/
- (ii) /θln/

2. Mention the number of syllables in each of the following words:

(4 × ½=2)

- (a) Political
- (b) Teacher
- (c) Seen
- (d) Condition

3. Write any two functions of intonation ? **(2 × ½=1)**

4. Read the passage carefully and answer the questions that follow:

When we enter New York harbour, the first thing we see is the Statue of Liberty. What impresses us the most is its size and magnificence. Have you ever wondered how it came to be there? The Statue of Liberty was a gift from the people of France to mark the one hundred year anniversary of American Independence. In 1869, Sculptor Frederic Auguste Bartholdi began to plan his concept for the monument.

Bartholdi chose the look of classic Greek and Roman figures. He envisioned liberty as a strong and proud figure, one who personified not only the majestic Greek Goddesses of the past, but also the working men and women of the present. Finally, in 1884, the work was finished and Liberty was packed into 214 crates and sent to New York city. Only one problem stood in the way. While France had raised a lot of funds to build the Statue, New York had not secured the funds to build its foundation. A New York news paper implored people for donations that money became available. Finally, on 28th October 1886, Americans celebrated the unveiling of The Statue of Liberty.

Questions

- a. Why was The Statue of Liberty given as a gift to America by France? **(1)**

- b. Pick out the words from the passage which mean the opposite of the following **(2 × ½ = 1)**

(i) humble

(ii) bonded

- c. Place where the ships are loaded is called as _____. **(1)**

5. Read the following passage and answer the questions that follow:

Albert Einstein was born on 14th March 1879 in the German city of Ulm, without any indication that he was destined for greatness. On the contrary, his mother thought Albert was freak. To her, his head seemed much too large.

At the age of two-and-a-half, Einstein still was not talking. when he finally did learn to speak, he uttered everything twice. Einstein did not know what to do with other children and his playmates called him ``Brother-Boring". So the youngster played by himself much of the time. He especially loved mechanical toys, looking at his newborn sister, Maja, he is said to have said: Fine, but where are her wheels?

Questions :

- i) Where was Albert Einstein born? **(1)**
- ii) Albert Einstein's playmates called him as _____. **(1)**
- iii) Choose any two verbs from the passage. **(2 × ½ = 1)**

6. a) Read the passage Ist (Question no. 4) write a letter to your Principal to organise an Educational excursion towards historical places. (4)

OR

- b) Read the passage no. 2 (Question no. 5) and write a paragraph on your favourite person other than Albert Einstein. (4)

7. Change the following into past perfect tense :

I have written a letter. (1)

8. Add a question tag (2 × ½=1)

a) They are your classmates.

b) India is a great nation.


9. Fill in the blanks with suitable articles: (2 × ½=1)

(i) _____ Nile is the longest river in the world.

(ii) I saw _____ beggar on the street.

10. Change following into passive voice: (1)

The manager appointed the workers.

11. With the help of the diagram construct a comparative degree sentence: (1)

A - Sharvin



B - Ridhi

12. A. List the expression that are used as greetings on different occasions. (1)**B. Write a dialogue based on the situation given below: (2)**

You are the customer of Airtel. There is a fault in your telephone. You visit the Airtel (Office) Customer Service to lodge a complaint.

13. Match the following expressions with their functions:

(4 × ½=2)

	A		B
(a)	Thank you for your co-operation	(i)	Giving direction
(b)	I am extremely sorry	(ii)	Offering help
(c)	Take this road	(iii)	Apologizing
(d)	Would you like any help?	(iv)	Thanking
		(v)	Greeting

DO NOT WRITE ANYTHING HERE